



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 30 | ಸಂಚಿಕೆ : 36 | ದಿನೆಂಬರ್ 13, 2023 | ಬುಧವಾರ | ಪುಟಗಳು : 8 | ಬೆಲೆ : 2/-

ರೆಪೋ ದರದಲ್ಲೂ ಬದಲಾವಣೆ, ಇಎಂಐ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಮತ್ತೆ ನಿರಾಸೆ

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಹಣಕಾಸು ನೀತಿ ಸಮಿತಿ (ಎಂಪಿಸಿ)ಯು ಮತ್ತೆ ಪ್ರಮುಖ ರೆಪೋ ದರವನ್ನು ಶೇ. 6.5 ರಲ್ಲೇ ಸ್ಥಿರವಾಗಿಡಲು ನಿರ್ಧರಿಸಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಪ್ರಕಟಿಸಿದ್ದಾರೆ. ಈ ಮೂಲಕ ಹೆಚ್ಚಿನ ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದ ತೀರ್ಮಾನವನ್ನೇ ರಿಸರ್ವ್ ಬ್ಯಾಂಕ್ ಕೂಡ ತೆಗೆದುಕೊಂಡಿದೆ.

ಪ್ರಮುಖ ರೆಪೋ ದರವನ್ನು ಶೇ.6.5ರಲ್ಲೇ ಉಳಿಸಿಕೊಳ್ಳುವ ಮೂಲಕ ಸತತ ಐದನೇ ಬಾರಿಗೆ ಆರ್‌ಬಿಐ ಯಥಾಸ್ಥಿತಿಯನ್ನು ಕಾಯ್ದುಕೊಂಡಂತಾಗಿದೆ. 6 ಸದಸ್ಯರ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಲು ನಿರ್ಧರಿಸಿದೆ. ರೆಪೋ ದರವು ಆರ್‌ಬಿಐ ಇತರ ಬ್ಯಾಂಕ್‌ಗಳಿಗೆ ಸಾಲ ನೀಡುವ ಬಡ್ಡಿ ದರವಾಗಿದೆ. ಇದರಿಂದ ಸಾಲದ ಮೇಲಿನ ಬಡ್ಡಿದರಗಳು ಸಹ ಬದಲಾಗದೆ ಉಳಿಯಲಿವೆ. ಇದು ಇಎಂಐ ಇಳಿಕೆಯ ನಿರೀಕ್ಷೆಯಲ್ಲಿದ್ದ ಸಾಲಗಾರರಿಗೆ ನಿರಾಸೆ ಮೂಡಿಸಿದೆ.

“ವಿಕಸಿಸುತ್ತಿರುವ ಸ್ಥೂಲ ಆರ್ಥಿಕ ಬೆಳವಣಿಗೆಗಳು ಮತ್ತು ದೃಷ್ಟಿಕೋನಗಳ ವಿವರವಾದ ಮೌಲ್ಯಮಾಪನದ ನಂತರ ವಿತ್ತೀಯ ನೀತಿ ಸಮಿತಿಯು ರೆಪೋ ದರವನ್ನು ಶೇ.6.5ರಲ್ಲೇ ಬದಲಾಯಿಸದೆ ಇರಿಸಲು ಸರ್ವಾನುಮತದಿಂದ ನಿರ್ಧರಿಸಿತು. ಪರಿಣಾಮ ಸ್ಥಿರ ಠೇವಣಿ ಸೌಲಭ್ಯದ ದರವು ಶೇ.6.25ರಲ್ಲಿ ಹಾಗೂ ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ ಹಾಗೂ ಬ್ಯಾಂಕ್ ದರವು ಶೇ.6.5ರಲ್ಲಿ ಉಳಿಯಲಿದೆ.” ಎಂದು ಶಕ್ತಿಕಾಂತ್ ದಾಸ್ ವಿವರ ನೀಡಿದ್ದಾರೆ.

ಹಣಕಾಸು ನೀತಿ ಸಮಿತಿಯು 6 ಸದಸ್ಯರಲ್ಲಿ 5 ಸದಸ್ಯರು ಬೆಳವಣಿಗೆಯನ್ನು ಬೆಂಬಲಿಸಲು ಹಣದುಬ್ಬರವು ಶೇ.4ರ ಗುರಿಗೆ ಹಂತಹಂತವಾಗಿ ಹೊಂದಾಣಿಕೆ



ಯಾಗುವುದನ್ನು ಖಚಿತಪಡಿಸಿಕೊಳ್ಳಲು ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ. ಆರ್‌ಬಿಐ 2024ರ ಹಣಕಾಸು ವರ್ಷಕ್ಕೆ ಚಿಲ್ಲರೆ ಹಣದುಬ್ಬರ ಶೇ.5.4 ಇರಲಿದೆ ಎಂದು ಅಂದಾಜು ಮಾಡಿದೆ ಎಂದು ಶಕ್ತಿಕಾಂತ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಳವಣಿಗೆಯ ಮುನ್ನೋಟವನ್ನು ಶೇ.6.5 ರಿಂದ ಶೇ.7ಕ್ಕೆ ಏರಿಕೆ ಮಾಡಿದೆ.

ಆರ್‌ಬಿಐ ಮೇ 2022ರಿಂದ ಏರುತ್ತಿರುವ ಹಣದುಬ್ಬರವನ್ನು ನಿಯಂತ್ರಿಸುವ ಪ್ರಯತ್ನದ ಭಾಗವಾಗಿ ರೆಪೋ ದರವನ್ನು ಒಟ್ಟು 250 ಮೂಲ ಅಂಕಗಳಷ್ಟು ಹೆಚ್ಚಿಸಿದೆ. ಹಣದುಬ್ಬರವು ಅಕ್ಟೋಬರ್‌ನಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟವಾದ ಶೇ.4.87ಕ್ಕೆ ಇಳಿಕೆ ಕಂಡಿದೆಯಾದರೂ, ಆರ್‌ಬಿಐನ ಗುರಿಯಾದ ಶೇ.4ಕ್ಕಿಂತ ಮೇಲೆಯೇ ಇದೆ.

ಬೆಂಗಳೂರಿನಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಮಾಹಿತಿ ತಂತ್ರಜ್ಞಾನ ವಿಷಯವಾಗಿ

ದಿನಾಂಕ : 10.01.2024ರಂದು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ

ಬೆಂಗಳೂರು: ಆಧುನಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ದಿನನಿತ್ಯ ಹೊರಬರುತ್ತಿದ್ದು, ಅದಕ್ಕೆ ಅನುಗುಣವಾಗಿ ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳು ಅವುಗಳನ್ನು ಅಳವಡಿಸಿಕೊಂಡು ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ : 10.01.2024ರಂದು CREST infomedia ಸಂಸ್ಥೆಯೊಂದಿಗೆ ಮಹಾಮಂಡಳವು ಬೆಂಗಳೂರಿನ “The Hotel Capital” No. 3, Raj Bhavan Road, Vasanth Nagar, Bangalore - 560 001. ಇಲ್ಲಿ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.

ಈ ವಿಚಾರ ಸಂಕಿರಣದಲ್ಲಿ ಆಧುನಿಕ ಬ್ಯಾಂಕಿಂಗ್ ವಿಷಯಗಳ ಕುರಿತು ಉಪನ್ಯಾಸ ನೀಡಿ, ಚರ್ಚಿಸಲಾಗುವುದು. ಈ ವಿಚಾರ ಸಂಕಿರಣದಲ್ಲಿ ಬ್ಯಾಂಕಿನ “ಮಾಹಿತಿ ತಂತ್ರಜ್ಞಾನ ಅಧಿಕಾರಿ” (I.T. Head) ಸೇರಿ ಒಂದು ಬ್ಯಾಂಕಿನಿಂದ ಮೂವರು ಪ್ರತಿನಿಧಿಗಳು ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಸದರಿ ವಿಚಾರ ಸಂಕಿರಣವನ್ನು ದಿನಾಂಕ : 10.01.2024ರಂದು ಬೆಳಿಗ್ಗೆ 08.30 ಗಂಟೆಗೆ ಉಪಹಾರ ಮತ್ತು ನೋಂದಣಿಯೊಂದಿಗೆ ಪ್ರಾರಂಭಿಸಲಾಗುವುದು. ಈ ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಪ್ರತಿನಿಧಿಗಳು ದಿನಾಂಕ : 04.01.2024ರೊಳಗಾಗಿ ಮಹಾಮಂಡಳದ ಇ-ಮೇಲ್ ವಿಳಾಸ : kscubfed@gmail.comಗೆ ಕಳುಹಿಸಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ನೇರವಾಗಿ ಬಂದ ಪ್ರತಿನಿಧಿಗಳಿಗೆ ಪ್ರವೇಶ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಅಧಿಕಾರಿಗಳಾದ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ರವರುಗಳನ್ನು ಸಂಪರ್ಕಿಸಬಹುದಾಗಿದೆ.



2

ಅಸ್ತತ್ವಗಳು, ಶಿಕ್ಷಣ
ಸಂಸ್ಥೆಗಳಿಗೆ ಯುನಿಸಿಟಿ ಪಾವತಿ
ಮಿತಿ ರೂ. ೧೮೫೫೫ : ಆರ್‌ಆರ್‌ಆರ್



4

ಪಟ್ಟಣ ಸಹಕಾರ ಬ್ಯಾಂಕುಗಳಿಗೆ
ಮಹಾಮಂಡಳದ
ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಭೇಟಿ



7

ನಿಮ್ಮ ಪ್ರಶ್ನೆ
ನಮ್ಮ ಉತ್ತರ

ಸಂಪಾದಕೀಯ

ಅತೀಯ ಸಹಕಾರಿಗಳೇ...



ಗ್ಯಾರಂಟಿ ಕೊಡುಗೆಗಳ ನೀಡಿದ್ದರೂ, ತೆರಿಗೆ ಸಂಗ್ರಹದಲ್ಲಿ ಉತ್ತಮ ಪ್ರಗತಿ

ದೇಶದಲ್ಲಿ ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ ಎಂದಿನಂತೆ ಮೊದಲ ಸ್ಥಾನದಲ್ಲಿದ್ದರೆ, ನಮ್ಮ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಅಭಿವೃದ್ಧಿಯಲ್ಲಿ ದೇಶದಲ್ಲೇ ಮಾದರಿಯಾಗಿದೆ ಎಂದು ಕೆಲವರು ಬಡಾಯಿ ಕೊಚ್ಚುವ ಗುಜರಾತ್‌ಗಿಂತಲೂ ನಮ್ಮ ರಾಜ್ಯ ತುಂಬಾ ಮುಂದಿರುವುದನ್ನು ಇದು ತೋರಿಸುತ್ತದೆ. ಉತ್ತರದ ಎಲ್ಲ ರಾಜ್ಯಗಳಿಗಿಂತಲೂ ಹೆಚ್ಚಿನ ತೆರಿಗೆ ನಮ್ಮ ರಾಜ್ಯದಲ್ಲಿ ಸಂಗ್ರಹವಾಗುತ್ತಿದೆ.

ಎಲ್ಲ ಬಗೆಯ ವಾಣಿಜ್ಯ ವ್ಯವಹಾರಗಳಿಗೂ ನೆಲೆಯಾಗಿರುವ ನಮ್ಮ ನೆರೆಯ ಮಹಾರಾಷ್ಟ್ರದಲ್ಲಿ 25,585 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದ್ದು ಮೊದಲ ಸ್ಥಾನದಲ್ಲಿ ಮುಂದಿರುವುದು ಸಹಜವಾಗಿದೆ. ಆದರೆ, ಹಲವು ಬಗೆಯ ಗ್ಯಾರಂಟಿ ಯೋಜನೆಯ ರಾಜ್ಯದ ಜನರ ನೆರವು ನೀಡುತ್ತಿದ್ದರೂ 11,970 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹಿಸುವ ಮೂಲಕ ಕರ್ನಾಟಕವು ಎರಡನೇ ಸ್ಥಾನದಲ್ಲಿ ಮುಂದುವರಿದಿರುವುದು ರಾಜ್ಯ ದಿವಾಳಿಯಾಗಲಿದೆ ಎನ್ನುವುದನ್ನು ಸುಳ್ಳು ಮಾಡಿದೆ.

ಒಂದೆಡೆ ದೇಶದ ಸಿರಿವಂತ ಉದ್ಯಮಿಗಳು ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ಮನ್ನ, ಅವರುಗಳು ಬ್ಯಾಂಕಿನಿಂದ ಪಡೆದ ಬೃಹತ್ ಸಾಲಗಳನ್ನು ಮನ್ನ ಮಾಡುವ ಕೇಂದ್ರ ಸರ್ಕಾರ ಬಡ ಜನರ ಬಗ್ಗೆ ನಿಷ್ಕರುಣೆಯಾಗಿದೆ. ಬಡವರಿಗೆ ಆರೋಗ್ಯ ಸೇವೆಗಳು ವಿಪರೀತ ದುಬಾರಿಯಾಗಿ ಬಿಟ್ಟಿವೆ. ಅಧಿಕ ತೆರಿಗೆ ಹೊರೆಯಿಂದಾಗಿ ತೆಗೆದುಕೊಳ್ಳಬೇಕಾದ ಅಗತ್ಯ ಔಷಧಗಳ ಬೆಲೆಯೇ ಜನರಿಗೇ ಜ್ವರ ತರಿಸುತ್ತಿದೆ.

ಸಾಲದಕ್ಕೆ ಕೇಂದ್ರ ಸರ್ಕಾರ ಬಡವರ ಊಟದ ತಟ್ಟೆಯಲ್ಲಿನ ಅಕ್ಕಿ, ಗೋಧಿ, ಹಾಲು, ಮೊಸರು, ಮಜ್ಜಿಗೆ, ಮೀನು, ಮಾಂಸ, ಮಂಡಕ್ಕಿ ಎಲ್ಲದರ ಮೇಲೂ ತೆರಿಗೆಯ ಬರೆ ಹಾಕಿದೆ. ಮಕ್ಕಳ ಕಲಿಕೆಗೆ ಅಗತ್ಯವಿರುವ ಪೆನ್ಸಿಲ್, ಬಳಪ, ರಬ್ಬರ್, ನೋಟ್‌ಬುಕ್ ಮೊದಲುಗೊಂಡು ಎಲ್ಲದರ ಮೇಲೂ ತೆರಿಗೆ ಹಾಕಲಾಗಿದೆ.

ಇದೆಲ್ಲದರಿಂದ ಇರುವ ಆದಾಯದಲ್ಲಿ ಹೇಗೂ ಸರಿಹೊಂದಿಸಲು ಹಣಗುತ್ತಿರುವ ಗೃಹಣಿಯರಿಗೆ, ಒಂದೆಡೆ ಪದವಿ ಮುಗಿಸಿ ಕೆಲಸ ಸಿಗದೆ ಪರಿತಪಿಸುತ್ತಿರುವ ಮಗ, ಇನ್ನೊಂದೆಡೆ ದುಡಿಯುವ ತಕ್ಕ ಆದಾಯವಿಲ್ಲದ ಗಂಡನ ಪರದಾಟ ಸಂಕಷ್ಟ ತಂದೊಡ್ಡಿದೆ.

ನಿಜ, ದೇಶ ಪ್ರಗತಿ ಸಾಧಿಸಲು, ಉದ್ಯಮ ಸೃಷ್ಟಿಸಲು, ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು, ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ತೆರಿಗೆ ವಿಧಿಸುವುದು ಅಗತ್ಯ. ಪ್ರಸಿದ್ಧ ಅರ್ಥಶಾಸ್ತ್ರಜ್ಞ ಕೌಟಿಲ್ಯ ಕ್ರಿ.ಶ. 3ನೆಯ ಶತಮಾನದಲ್ಲೇ ಹೇಳುತ್ತಾನೆ; ಹೂವು ಸ್ವಲ್ಪವೂ ನಲುಗದಂತೆ ದುಂಬಿ ಹೇಗೆ ಮಕರಂದವನ್ನು ಹೀರಿಕೊಳ್ಳುವುದೂ ಅದೇ ರೀತಿ ರಾಜನಾದವನು ಜನರಿಂದ ತೆರಿಗೆ ಸಂಗ್ರಹಿಸಬೇಕು ಎಂದು. ತೆರಿಗೆಯ ಬಿಸಿ ಬಡ ಜನಗಳಿಗೆ ತಾಗಬಾರದವು ಎಂದು ಕೌಟಿಲ್ಯನ ಈ ಮಾತಿನ ಅರ್ಥ. ನಮ್ಮ ದೇಶವನ್ನಾಳುವವರು ಅರಿತುಕೊಳ್ಳಬೇಕು.

ದೇಶದ ಸಿರಿವಂತ ಉದ್ಯಮಿಗಳ ಮೇಲೆ ಶೇ.2ರಷ್ಟು ಅಲ್ಪ ಐಷಾರಾಮಿ ತೆರಿಗೆ ವಿಧಿಸಿದರೂ ಸಾಕು, ಅದು ಕೇಂದ್ರ ಸರ್ಕಾರದ ವಾರ್ಷಿಕ ಬಜೆಟ್ ಅಗತ್ಯ ಪೂರೈಸುವಷ್ಟು ಹಣ ಸಂಗ್ರಹವಾಗುತ್ತದೆ ಎಂದು ಖ್ಯಾತನಾಮ ಆರ್ಥಿಕ ತಜ್ಞರು ಹೇಳುವುದನ್ನು ಕೇಂದ್ರ ಸರ್ಕಾರ ಕೇಳಿಸಿಕೊಳ್ಳಲಿ.

» ಎಚ್.ಕೆ. ಪಾಟೀಲ

ಅಸ್ಥತ್ರಿಗಳು, ಶಿಕ್ಷಣ ಸಂಸ್ಥೆಗಳಿಗೆ
ಯುಪಿಐ ಹಾವತಿ ಮಿತಿ ರೂ.

5ಲಕ್ಷಕ್ಕೆ : ಆರ್‌ಬಿಐ



ಮುಂಬೈ : ಅಸ್ಥತ್ರಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪಾವತಿ ಮಿತಿಯನ್ನು ಪ್ರಸ್ತುತ ರೂ.1 ಲಕ್ಷದಿಂದ ರೂ.5 ಲಕ್ಷಕ್ಕೆ ಹೆಚ್ಚಿಸುವುದಾಗಿ ಆರ್‌ಬಿಐ ಪ್ರಕಟಿಸಿದೆ. ಪುನರಾವರ್ತಿತ ಪಾವತಿಗಳಿಗೆ ಇ-ಮ್ಯಾಂಡೇಟ್ ಮಿತಿಯನ್ನು ರೂ.1 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಡಿಸೆಂಬರ್ ದ್ವೈಮಾಸಿಕ ಹಣಕಾಸು ನೀತಿಯನ್ನು ಬಿಡುಗಡೆಗೊಳಿಸಿರುವ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್, ವಿವಿಧ ವರ್ಗಗಳ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವಹಿವಾಟುಗಳ ಮಿತಿಯನ್ನು ಕಾಲಕಾಲಕ್ಕೆ ಪರಿಶೀಲಿಸಲಾಗಿದೆ ಎಂದು ಹೇಳಿದ್ದಾರೆ. ಈಗ ಅಸ್ಥತ್ರಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪಾವತಿಸುವ ಯುಪಿಐ ವಹಿವಾಟಿನ ಮಿತಿಯನ್ನು ಪ್ರತಿ ವಹಿವಾಟಿಗೆ ರೂ.1ಲಕ್ಷದಿಂದ ರೂ.5ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ವರ್ಧಿತ ಮಿತಿಯು ಶಿಕ್ಷಣ ಮತ್ತು ಆರೋಗ್ಯ ಉದ್ದೇಶಗಳಿಗಾಗಿ ಹೆಚ್ಚಿನ ಮೊತ್ತದ ಯುಪಿಐ ಪಾವತಿಗಳನ್ನು ಮಾಡಲು ಗ್ರಾಹಕರಿಗೆ ಸಹಾಯ ಮಾಡುತ್ತದೆ.

ಇ-ಮ್ಯಾಂಡೇಟ್ ಫೇಮ್‌ವರ್ಕ್ ಅಡಿಯಲ್ಲಿ, ಪ್ರಸ್ತುತ ರೂ.15,000ಕ್ಕಿಂತ ಹೆಚ್ಚಿನ ಪುನರಾವರ್ತಿತ ಪಾವತಿಗಳಿಗೆ ಅಡಿಸನ್‌ಲ್ ಫ್ಯಾಕ್ಟರ್ ಆಫ್ ಅಥೆಂಟಿಫಿಕೇಶನ್ (ಎಎಫ್‌ಎ) ಅಗತ್ಯವಿದೆ. 'ಮ್ಯೂಚುವಲ್ ಫಂಡ್ ಚಂದಾದಾರಿಕೆಗಳು, ವಿಮಾ ಪ್ರೀಮಿಯಂ ಚಂದಾದಾರಿಕೆಗಳು ಮತ್ತು ಕ್ರೆಡಿಟ್ ಕಾರ್ಡ್ ಮರುಪಾವತಿಗಳ ಪುನರಾವರ್ತಿತ ಪಾವತಿಗಳಿಗಾಗಿ ಪ್ರತಿ ವಹಿವಾಟಿಗೆ ಈ ಮಿತಿಯನ್ನು ರೂ.1ಲಕ್ಷಕ್ಕೆ ಹೆಚ್ಚಿಸಲು ಈಗ ಪ್ರಸ್ತಾಪಿಸಲಾಗಿದೆ' ಎಂದು ಗವರ್ನರ್ ಹೇಳಿದ್ದಾರೆ.

ಫೆಬ್ರವರಿಯಲ್ಲಿ ಲೇಖಾನುದಾನ ಮಾತ್ರ ಜುಲೈನಲ್ಲೇ ಪೂರ್ಣಾವಧಿ ಬಜೆಟ್ : ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ : ಕೇಂದ್ರ ಸರ್ಕಾರವು ಮುಂದಿನ ವರ್ಷ ಫೆಬ್ರವರಿ 1ರಂದು ಬಜೆಟ್ ಬದಲು ಲೇಖಾನುದಾನವನ್ನಷ್ಟೇ (ವೋಚ್ ಆನ್ ಅಕೌಂಟ್) ಮಂಡಿಸಲಿದೆ. ಕೇಂದ್ರ ಬಜೆಟ್ 2024ರಲ್ಲಿ ಯಾವುದೇ ಅದ್ಭುತವಾದ ಘೋಷಣೆಗಳನ್ನು ಮಾಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸಿಐಐ ಗ್ಲೋಬಲ್ ಎಕನಾಮಿಕ್ ಪಾಲಿಸಿ ಫೋರಮ್ ಶೃಂಗಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಂದಿನ ವರ್ಷ ಲೋಕಸಭೆ ಚುನಾವಣೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಆಕರ್ಷಕ ಯೋಜನೆಗಳನ್ನು ಪ್ರಕಟಿಸಲಿದೆ ಎನ್ನುವ ಸುದ್ದಿಗಳನ್ನು ತಳ್ಳಿ ಹಾಕಿದ ಅವರು, ಮುಂದಿನ ಸರ್ಕಾರ ಬರುವವರೆಗೆ ಕೇವಲ ವೋಚ್ ಆನ್ ಅಕೌಂಟ್ ಇರಲಿದೆ. ನಿಯಮಿತ ಬಜೆಟ್ ಜುಲೈನಲ್ಲಿ ನಡೆಯಲಿದೆ. ಅಲ್ಲಿಯ ತನಕ ಎಲ್ಲರೂ ಕಾಯಬೇಕಾಗಿದೆ, ಎಂದು ಹೇಳಿದರು.

ಹಿಂದೆ ಅರುಣ್ ಜೇಟ್ಲಿ ಅನಾರೋಗ್ಯದ ನಂತರ ಹಣಕಾಸು ಸಚಿವಾಲಯದ ಹೆಚ್ಚುವರಿ ಉಸ್ತುವಾರಿ ವಹಿಸಿಕೊಂಡಿದ್ದ ಪಿಯೂಷ್ ಗೋಯಲ್ ಅವರು 2019ರಲ್ಲಿ ಕೊನೆಯ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ, ನಿರ್ಮಲಾ ಸೀತಾರಾಮನ್ ವಿತ್ತ ಸಚಿವೆ ಸ್ಥಾನವನ್ನು ಪಡೆದಿದ್ದರು. ಅವರು 2019ರ ಜುಲೈ 5ರಂದು ಪೂರ್ಣ ಬಜೆಟ್ ಅನ್ನು ಮಂಡಿಸಿದ್ದರು.

ರಾಜ್ಯಸಭೆಯಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಎರಡನೇ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಯು ಚೆನ್ನಾಗಿದೆ. ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ. ನಾವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ವೇಗವನ್ನು ನಿರಂತರವಾಗಿ ನಿರ್ವಹಿಸುತ್ತೇವೆ, ಎಂದಿದ್ದಾರೆ.



ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯ : ಸೇಡ್ಲಿ ಲಾಕರ್‌ನಲ್ಲಿದ್ದ ರೂ.56 ಲಕ್ಷ ಮೌಲ್ಯದ ಚಿನ್ನಾಭರಣ ನಾಹತ್ತೆ!

ಹುಬ್ಬಳ್ಳಿ : ಬ್ಯಾಂಕ್ ಲಾಕರ್‌ನಲ್ಲಿ ಭದ್ರವಾಗಿ ಇರಿಸಿದ್ದ ಚಿನ್ನಾಭರಣ ನಾಪತ್ತೆಯಾಗಿದೆ ಎಂದು ಆರೋಪಿಸಿದ ಹುಬ್ಬಳ್ಳಿಯ ಶಾಂತಿ ನಗರದ ನಿವಾಸಿ ಈಶ್ ಕೊಟ್ಟಿ ಎಂಬವರು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈಶ್ ಕೊಟ್ಟಿ ಕೇಶ್ವಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಬ್ಯಾಂಕ್‌ನ ಲಾಕರ್‌ನಲ್ಲಿ ಸುಮಾರು 56 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಇಟ್ಟಿದ್ದರು. ಲಾಕರ್ ಓಪನ್ ಮಾಡುವ ಕೀಲಿ ಈಶ್ ಅವರ ಕೈಯಲ್ಲಿದ್ದರೂ ಲಾಕರ್ ಓಪನ್ ಆಗಿದ್ದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ದಾಖಲೆಗಳು ಕಳುವಾಗಿವೆ ಎಂದು ಅವರು ದೂರಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈಶ್ ಕೊಟ್ಟಿ ಅವರ ಒಂದು ಲಾಕರ್ ಸೇಫ್ಟಿಯಾಗಿದ್ದು, ಮತ್ತೊಂದನ್ನು ತೆರೆಯಲು ಸಾಧ್ಯವಾಗಲಿಲ್ಲ. ಬ್ಯಾಂಕ್‌ನ ಇಂತಹ ನಿರ್ಲಕ್ಷ್ಯದಿಂದ ಬ್ಯಾಂಕ್‌ಗಳಲ್ಲಿನ ಸೇಫ್ಟಿ ಲಾಕರ್‌ದಾರರು ದಂಗಾಗಿದ್ದಾರೆ. ಉದ್ಯಮಿ ಈಶ್ ಕೊಟ್ಟಿ ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬ್ಯಾಂಕ್‌ನ ಉನ್ನತ ಅಧಿಕಾರಿಗಳು ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಲು ಅವರು ನವದೆಹಲಿಗೆ ಹೋಗಬೇಕಾಯಿತು. ಈಶ್ ಕೊಟ್ಟಿ ಅವರ ತಂದೆ 1972 ರಲ್ಲಿ ಎರಡು ಲಾಕರ್‌ಗಳನ್ನು ಖರೀದಿಸಿದ್ದರು ಮತ್ತು ಅಂದಿನಿಂದ ಲಾಕರ್‌ಗಳನ್ನು ನಿರ್ವಹಿಸುತ್ತಿದ್ದರು. 2013 ರಲ್ಲಿ ಅವರು ತಮ್ಮ ಪತ್ನಿ ಮತ್ತು ಈಶ್ ಅವರನ್ನು



ಬ್ಯಾಂಕಿಗೆ ಕರೆದೊಯ್ದರು ಮತ್ತು ಅವರಿಗೆ ಲಾಕರ್‌ಗಳನ್ನು ತೋರಿಸಿದರು. ಲಾಕರ್‌ಗಳಲ್ಲಿ ಇರಿಸಲಾದ ಬೆಲೆಬಾಳುವ ವಸ್ತುಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದರು. ಬ್ಯಾಂಕ್ ಅಧಿಕಾರಿಗಳು ಲೋಪವನ್ನು ಒಪ್ಪಿಕೊಂಡಿದ್ದಾರೆ, ಆದರೆ ಅದನ್ನು ಲಿಖಿತವಾಗಿ ನೀಡಲು ನಿರಾಕರಿಸಿದರು. ಬೆಲೆಬಾಳುವ ವಸ್ತುಗಳ ಜೊತೆಗೆ ಲಾಕರ್‌ನಲ್ಲಿ 56.3 ಲಕ್ಷ ರೂಪಾಯಿ ನಗದು ಕಳೆದುಕೊಂಡಿದ್ದಾರೆ. ಬ್ಯಾಂಕ್‌ಗಳು ಲಾಕರ್‌ಗೆ ಸಂಬಂಧಿಸಿದ ದಾಖಲೆಗಳನ್ನು ಸಹ ತಪ್ಪಾಗಿ ಇರಿಸಿದ್ದಾರೆ ಎಂದು ಈಶ್ ಆರೋಪಿಸಿದ್ದಾರೆ.

ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಭೇಟಿ



ತುಮಕೂರು : ತುಮಕೂರು ವೀರಶೈವ ಕೋ-ಆಪರೇಟಿವ್ ಬ್ಯಾಂಕಿಗೆ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ತುಮಕೂರು ವೀರಶೈವ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರು ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



ತುಮಕೂರು : ಕೆಂಪೇಗೌಡ ಪಟ್ಟಣ ಸೌಹಾರ್ದ ಸಹಕಾರ ಬ್ಯಾಂಕಿಗೆ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕೆಂಪೇಗೌಡ ಪಟ್ಟಣ ಸೌಹಾರ್ದ ಸಹಕಾರ ಬ್ಯಾಂಕಿನ ಅಧ್ಯಕ್ಷರು ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.



ತುಮಕೂರು: ತುಮಕೂರು ಗ್ರೈನ್ ಮಾರ್ಕೆಟ್ಸ್ ಕೋ-ಆಪರೇಟಿವ್ ಬ್ಯಾಂಕಿಗೆ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರು ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಹಕಾರ ರತ್ನ ಪ್ರಶಸ್ತಿ :
ಅಭಿನಂದನೆ

ತಾ. 20-11-2023 ರಂದು ವಿಜಯಪುರದಲ್ಲಿ ನಡೆದ 70ನೇ ಅಖಿಲ ಭಾರತ ಸಹಕಾರ ಸಮ್ಮೇಳನದಲ್ಲಿ ಸುಮಾರು 40 ವರ್ಷಗಳ ಕಾಲ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಿರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ.ಎಂ. ರಘು ಸೋಮಯ್ಯ ನವರು ಕರ್ನಾಟಕ ರಾಜ್ಯ ಸರ್ಕಾರವು ನೀಡಿದ ಸಹಕಾರ ರತ್ನ ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ.

ಇವರಿಗೆ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಎಚ್.ಕೆ. ಪಾಟೀಲರವರು, ಉಪಾಧ್ಯಕ್ಷರಾದ ಶ್ರೀ ಬಿ.ಎಸ್. ಪರಮಶಿವಯ್ಯನವರು ಹಾಗೂ ಮಹಾಮಂಡಳದ ನಿರ್ದೇಶಕ ಮಂಡಳಿ ಸದಸ್ಯರು, ಅಧಿಕಾರಿ ಸಿಬ್ಬಂದಿ ವರ್ಗದವರು ಅಭಿನಂದಿಸುತ್ತಾರೆ.



ದಿ ಶಿವಮೊಗ್ಗ ಅರೆಕಾನಟ್ ಮಂಡಿ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ : 60ನೇ ಸ್ಥಾಪಕರ ದಿನಾಚರಣೆ

ಶಿವಮೊಗ್ಗ : ದಿ ಶಿವಮೊಗ್ಗ ಅರೆಕಾನಟ್ ಮಂಡಿ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಶಿವಮೊಗ್ಗ ಇದರ 60ನೇ ಸ್ಥಾಪಕರ ದಿನಾಚರಣೆಯನ್ನು ದಿನಾಂಕ : 24.11.2023ರಂದು ಆಚರಿಸಲಾಯಿತು. ಹಿರಿಯ ಅಡಿಕೆ ವರ್ತಕರು / ಸದಸ್ಯರಾದ ಶ್ರೀ ಎಂ. ಚಿದಂಬರ್ ಶ್ರೀ ಎಚ್. ಎಂ. ಮಲ್ಲಪ್ಪರವರುಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬ್ಯಾಂಕಿನ ನಿವೃತ್ತ ಹಿರಿಯ ಸಿಬ್ಬಂದಿಯಾದ ಶ್ರೀ ಪಿ.ಎನ್. ಬಾಲಸುಬ್ರಮಣ್ಯ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಚ್.ಎಂ. ಅರುಣ್‌ಕುಮಾರ್, ಉಪಾಧ್ಯಕ್ಷರಾದ ಶ್ರೀ ಎಂ.ವಿ.ವಿನಾಯಕ್ ಮತ್ತು ನಿರ್ದೇಶಕರು ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.



ಸ್ಥಾಪಕ ದಿನದ ಅರ್ಥಪೂರ್ಣ ಆಚರಣೆ ನಿಟ್ಟಿನಲ್ಲಿ ಸದಸ್ಯರು / ಗ್ರಾಹಕರಿಗೆ ರೋಟರಿ ಬ್ಲಡ್ ಸೆಂಟರ್ ಸಹಯೋಗದೊಂದಿಗೆ ರಕ್ತ ದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಜೊತೆಯಲ್ಲಿ ಉಚಿತವಾಗಿ ಶಂಕರ ಐ ಹಾಸ್ಪಿಟಲ್ ಸಹಯೋಗದೊಂದಿಗೆ ಕಣ್ಣು ತಪಾಸಣಾ ಶಿಬಿರವನ್ನು ಸಹ ಆಯೋಜಿಸಲಾಗಿತ್ತು.

ನವೆಂಬರ್ ಮಾಸದ ಜಿಎಸ್‌ಟಿ ಸಂಗ್ರಹ: ಕರ್ನಾಟಕಕ್ಕೆ ಮತ್ತೆ ಎರಡನೇ ಸ್ಥಾನ

ನವದೆಹಲಿ : ಕಳೆದ ನವೆಂಬರ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರವು ಎಂದಿನಂತೆ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಗುಜರಾತ್, ತಮಿಳುನಾಡು, ಹರಿಯಾಣ, ಉತ್ತರ ಪ್ರದೇಶ ರಾಜ್ಯಗಳಿಗಿಂತಲೂ ಹೆಚ್ಚಿನ ತೆರಿಗೆಯನ್ನು ಕರ್ನಾಟಕ ಈ ಮಾಸದಲ್ಲಿ ಸಂಗ್ರಹಿಸಿದೆ.

ಮಹಾರಾಷ್ಟ್ರ ರಾಜ್ಯವು 25,585 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹದೊಂದಿಗೆ ಮುಂಚೂಣಿ ಸ್ಥಾನದಲ್ಲಿ ಮುಂದುವರಿದಿದೆ. 2022ರ ನವೆಂಬರ್‌ನಲ್ಲಿ ಈ ರಾಜ್ಯವು 21,611 ಕೋಟಿ ರೂಪಾಯಿ ಸಂಗ್ರಹಿಸಿತ್ತು. 11,970 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹಿಸುವ ಮೂಲಕ ಕರ್ನಾಟಕವು ಎರಡನೇ ಸ್ಥಾನದಲ್ಲಿ ಮತ್ತೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಮೊದಲು ಕೂಡ ರಾಜ್ಯವು ಮಾಸಿಕ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದ್ದು, 2022ರ ನವೆಂಬರ್‌ನಲ್ಲಿ 10,238 ಕೋಟಿ ರೂಪಾಯಿಗಳನ್ನು ಕರ್ನಾಟಕ ಸಂಗ್ರಹಿಸಿತ್ತು.

ಪ್ರಮುಖ ರಾಜ್ಯಗಳ ಪೈಕಿ ಗುಜರಾತ್ 10,853 ಕೋಟಿ ರೂಪಾಯಿ, ತಮಿಳುನಾಡು 10,255 ಕೋಟಿ ರೂಪಾಯಿ, ಹರಿಯಾಣ 9,732 ಕೋಟಿ ರೂಪಾಯಿ, ಉತ್ತರ ಪ್ರದೇಶ 8,973 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹಿಸಿವೆ. ಕಳೆದ ನವೆಂಬರ್ ತಿಂಗಳಲ್ಲಿ ಒಟ್ಟು ಜಿಎಸ್‌ಟಿ ಆದಾಯವು 1,67,929 ಕೋಟಿ ಸಂಗ್ರಹವಾಗಿದೆ, ಇದರಲ್ಲಿ ಸಿಜಿಎಸ್‌ಟಿ 30,420 ಕೋಟಿ, ಎಸ್‌ಜಿಎಸ್‌ಟಿ 38,226 ಕೋಟಿ, ಐಜಿಎಸ್‌ಟಿ 87,009 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 39,198 ಕೋಟಿ ಸೇರಿ) ಮತ್ತು ಸೆಸ್ 12,274 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 1,036 ಕೋಟಿ ಸೇರಿ) ರೂಪಾಯಿ ಇದೆ. ನವೆಂಬರ್ ತಿಂಗಳ ಜಿಎಸ್‌ಟಿಯಲ್ಲಿ ಕೇಂದ್ರದ ಪಾಲು 68,297 ಕೋಟಿ ರೂಪಾಯಿ ಹಾಗೂ ರಾಜ್ಯಗಳ ಪಾಲು 69,783 ಕೋಟಿ ರೂಪಾಯಿ ಇರಲಿದೆ. 2023 ರ ತಿಂಗಳ ನವೆಂಬರ್ ಜಿಎಸ್‌ಟಿ ಆದಾಯವು ಕಳೆದ ವರ್ಷದ ಇದೇ ತಿಂಗಳ ಆದಾಯಕ್ಕಿಂತ ಶೇಕಡಾ 15ರಷ್ಟು ಹೆಚ್ಚಾಗಿದೆ. ಅಲ್ಲದೆ, 2023-24ರ ಹಣಕಾಸು ವರ್ಷದಲ್ಲಿ ನವೆಂಬರ್ 2023 ರವರೆಗಿನ ಯಾವುದೇ ತಿಂಗಳಿಗೆ ಹೋಲಿಸಿದರೂ ಇದು ಅತ್ಯಧಿಕವಾಗಿದೆ. 2023-24ರ ಹಣಕಾಸು ವರ್ಷದಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ಆರನೇ ಬಾರಿಗೆ 1.60 ಲಕ್ಷ ಕೋಟಿ ರೂಪಾಯಿ ದಾಟಿದೆ.




ಸಹಕಾರ ಸಂಘಗಳ ಕಾಯ್ದೆ 1959 ಹಾಗೂ ನಿಯಮ 1960ರಡಿಯಲ್ಲಿ ಸಾಲ ವಸೂಲಾತಿಗೆ ಸಹಕಾರ ಬ್ಯಾಂಕ್‌ಗಳು ಅನುಸರಿಸಬೇಕಾದ ಕಾನೂನು ಕ್ರಮಗಳು

► ಹೆಚ್.ಎಸ್. ನಾಗರಾಜಯ್ಯ, ಕೆ.ಸಿ.ಎಸ್., ಸಹಕಾರ ಸಂಘಗಳ ಅಪರ ನಿಬಂಧಕರು (ನಿ), ಬೆಂಗಳೂರು.

... ಹಿಂದಿನ ಸಂಚಿಕೆಯಿಂದ

01. ಸುಸ್ತಿದಾರರಿಗೆ ಡಿಮಾಂಡ್ ನೋಟೀಸನ್ನು RPAD ಅಥವಾ ಮುದ್ದಾಂ ಜಾರಿಗೊಳಿಸಿ, ಸ್ವೀಕೃತಿ ಪಡೆದು ನಿರ್ವಹಿಸುವುದು. ಡಿಮಾಂಡ್ ನೋಟೀಸ್‌ನಲ್ಲಿ ಸುಸ್ತಿ ಅಸಲು ಮತ್ತು ಬಡ್ಡಿ ಸ್ಪಷ್ಟವಾಗಿ ನಮೂದಿಸಿ, ನಿಗದಿತ ದಿನಾಂಕದೊಳಗಾಗಿ ಮರುಪಾವತಿಸಲು ತಿಳಿಸುವುದು, ತಪ್ಪಿದಲ್ಲಿ ಕಾಯ್ದೆ ರೀತ್ಯಾ ದಾವಾ ಕ್ರಮಕೈಗೊಳ್ಳುವುದಾಗಿ ಸ್ಪಷ್ಟಪಡಿಸುವುದು. ಪದೇ, ಪದೇ RPAD ನೋಟೀಸ್ ಅಥವಾ ಮುದ್ದಾಂ ನೋಟೀಸ್ ಕೊಡುವ ಅವಶ್ಯವಿರುವುದಿಲ್ಲ.
02. ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 70ರಡಿಯಲ್ಲಿ ಸಾಲ ವಸೂಲಾತಿಗೆ ನಿಬಂಧಕರ ನ್ಯಾಯಾಲಯದಲ್ಲಿ ದಾವಾ ಹೂಡಲು ಅವಕಾಶವಿದೆ. ಆದರೆ, ಪಟ್ಟಣ ಸಹಕಾರ ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ವತಿಯಿಂದ ಸರ್ಕಾರ KCSR 441 ನಿಯಮದಡಿಯಲ್ಲಿ ಪ್ರತ್ಯೇಕ ನ್ಯಾಯಾಲಯ ವ್ಯವಸ್ಥೆಗೊಳಿಸಿದ್ದು, ಸದರಿ ನ್ಯಾಯಾಲಯದಲ್ಲಿ ದಾವೆ ಹೂಡುವ ಮೂಲಕ ಅವಾರ್ಡ್ / ಆದೇಶ / ಡಿಕ್ರಿ ಪಡೆಯಬಹುದಾಗಿದೆ.
03. ಸುಸ್ತಿಸಾಲಗಾರರಿಗೆ ನೀಡುವ ನೋಟೀಸ್ ಸಹಕಾರ ಸಂಘಗಳ ನಿಯಮ 1960ರ ನಿಯಮ 32(3)ರಂತೆ ಜಾರಿಗೊಳಿಸುವುದು ಹಾಗೂ ಸ್ವೀಕೃತಿ ಪಡೆದು ಸಂಬಂಧಿಸಿದ ದಾವಾ ಕಡತದಲ್ಲಿ ನಿರ್ವಹಿಸುವುದು ಕಡ್ಡಾಯವಾಗಿದೆ. ತಪ್ಪಿದಲ್ಲಿ ಅವಾರ್ಡ್ / ಆದೇಶದ ಮೇಲೆ ಅಫೀಲು ಹೋದಲ್ಲಿ ನೋಟೀಸ್ ಜಾರಿಯಾದ ಬಗ್ಗೆ ಸ್ವೀಕೃತಿ ಇಲ್ಲದಿದ್ದಲ್ಲಿ ಆದೇಶ ಉರ್ಜಿತವಾಗುವುದಿಲ್ಲ.
04. ಮಾನಿಟರಿ ದಾವೆ (ಹಣಕಾಸು ವಿಷಯ) ಬಗ್ಗೆ ದಾವೆ ಹೂಡಲು ಕಾಲಮಿತಿ ಸುಸ್ತಿ ದಿನಾಂಕದಿಂದ ಆರು ವರ್ಷಗಳ ಒಳಗೆ ದಾವೆ ಹೂಡಲು ಕಾಲಮಿತಿಗೊಳಿಸಿದೆ ಕಲಂ 70A (1)ರ ರೀತ್ಯಾ. ಆದರೆ, ಮುದ್ದತ್ ಮೀರಿದ ದಾವೆಗಳ ಕಾಲ ವಿಳಂಬ ಮನ್ನಾ ಮಾಡಲು ಸಹ ಕಾಯ್ದೆ ಕಲಂ 70A (2) ರಲ್ಲಿ ಅವಕಾಶವಿದೆ. ಆದರೆ, ದಾವೆ ಹೂಡಲು ಆರು ವರ್ಷಗಳ ಕಾಲಾವಧಿ ಇದ್ದರೂ ಸಹ, ಎರಡು ಅಥವಾ ಮೂರು ಕಂತುಗಳು ಸುಸ್ತಿಯಾದಲ್ಲಿ, NPA ಕಡಿಮೆ ಮಾಡುವ ದೃಷ್ಟಿಯಿಂದ ವಿಳಂಬ ಮಾಡದೆ ದಾವೆ ಹೂಡುವುದು ಸೂಕ್ತ ಮತ್ತು ಸಮಂಜಸವಾಗಿದೆ.
05. ಸಾಲಗಾರರು ಸಾಲದ ಮೊತ್ತವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿರುವುದು ಕಂಡುಬಂದರೆ ಸಾಲದ ಪೂರ್ಣ ಮೊತ್ತವನ್ನು (Recall) ಹಿಂಪಡೆಯಲು ದಾವೆ ದಾಖಲು ಮಾಡಲು ಅವಕಾಶವಿದೆ.
06. ದಾವಾ ಅರ್ಜಿ ಜೊತೆಯಲ್ಲಿ ಸಹಕಾರ ಕಾಯ್ದೆ 1959ರ ಕಲಂ 103ರಡಿಯಲ್ಲಿ ಆದೇಶ ಪೂರ್ವ ಜಪ್ತಿ ಆದೇಶಕ್ಕೆ ಅರ್ಜಿ ಸಲ್ಲಿಸಿ (Attachment before judgement) ಆದೇಶ ಪಡೆಯುವುದು ಬ್ಯಾಂಕಿನ ದೃಷ್ಟಿಯಿಂದ ಸೂಕ್ತವಾಗುತ್ತದೆ. ಅದರಲ್ಲೂ ವಿಶೇಷವಾಗಿ ಹಣದುರುಪಯೋಗ ಪ್ರಕರಣಗಳಲ್ಲಿ ಕಡ್ಡಾಯವಾಗಿ ABJ (Attachment before judgement) ಅರ್ಜಿ ಸಲ್ಲಿಸಿ, ಆದೇಶ ಪಡೆಯುವುದು ಅಗತ್ಯವಾಗಿದೆ.

SEND DEMAND NOTICES



07. ನಿಬಂಧಕರು ಈ ದಾವೆಗಳನ್ನು ಹನ್ನೆರಡು ತಿಂಗಳೊಳಗಾಗಿ ತೀರ್ಮಾನಿಸಿ ಅವಾರ್ಡ್ / ಆದೇಶ / ಡಿಕ್ರಿ ಕೊಡುವುದನ್ನು ಕಲಂ 71(5)ರಲ್ಲಿ ಕಡ್ಡಾಯಗೊಳಿಸಿದೆ. ಆದರೆ ಸರ್ಕಾರದೊಂದಿಗೆ ಮತ್ತೆ ಆರು ತಿಂಗಳ ಅವಧಿಯನ್ನು ಸರ್ಕಾರ ವಿಸ್ತರಿಸಲು ಅವಕಾಶವಿದೆ. ಆದರೆ ಪಟ್ಟಣ ಸಹಕಾರ ಬ್ಯಾಂಕ್‌ಗಳಿಗೆ ಪ್ರತ್ಯೇಕ KCSR 441ರಡಿ ನ್ಯಾಯಾಲಯವಿರುವ ಪ್ರಯುಕ್ತ ಮಾನಿಟರಿ ವ್ಯಾಜ್ಯಗಳನ್ನು ಎರಡು ಅಥವಾ ಮೂರು ತಿಂಗಳಲ್ಲಿ ಇತ್ಯರ್ಥಪಡಿಸುವುದು ಅವಶ್ಯವಿದೆ.
08. ನಿಬಂಧಕರು / ಪೀಠಾಧಿಕಾರಿಗಳು ದಾವೆಗಳನ್ನು ಯಾವ ರೀತಿ ತೀರ್ಮಾನಿಸಬೇಕು ಎಂಬುದನ್ನು ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 117 ಹಾಗೂ ನಿಯಮ 31(4) ರಿಂದ (9)ವರೆಗೆ ವಿವರವಾಗಿ ನೀಡಲಾಗಿದೆ. ನ್ಯಾಯ, ಸಮಾನತೆ ಮತ್ತು ಶುದ್ಧ ಅಂತಃಕರಣದಿಂದಲೇ ತೀರ್ಮಾನಿಸುವುದು.
09. ಸಾಲಗಾರರಿಗೆ ನೋಟೀಸ್ ಜಾರಿಯಾಗಿದ್ದು, ಸ್ವೀಕೃತಿ ಇದ್ದು ವಿಚಾರಣೆಗೆ ಗೈರು ಹಾಜರಾದಲ್ಲಿ ಎಕ್ಸ್‌ಪಾರ್ಟ್ ಆದೇಶ ಹೊರಡಿಸಬಹುದು. ವಿಚಾರಣೆಯಲ್ಲಿ ಉಭಯಸ್ಥರ ಮುಖ್ಯ ವಿಚಾರಣೆ, ಮೌಖಿಕವಾಗಿ ಅಥವಾ ಅಫೀಡವಿಟ್ ಮೂಲಕ ಹೇಳಿಕೆ ಸಲ್ಲಿಸಬಹುದು. ದಾಖಲಾತಿಗಳ ನಿಶಾನೆಗಳಾಗಿ ಗುರುತಿಸುವಿಕೆ. ಉಭಯಸ್ಥರ ಪಾಟಿಸವಾಲ್, ಸಾಕ್ಷಿಗಳ ವಿಚಾರಣೆ ಇದ್ದಲ್ಲಿ, ವಾದದ ಅಂಶಗಳ ಮೌಖಿಕ ಅಲಿಸುವಿಕೆ ಅಥವಾ ಲಿಖಿತವಾಗಿ ಪಡೆದು ಅಂತಿಮವಾಗಿ ಆದೇಶವನ್ನು ತೆರೆದ ನ್ಯಾಯಾಲಯದಲ್ಲಿ ಘೋಷಿಸುವುದು.
10. ಅವಾರ್ಡ್ / ಆದೇಶ / ಡಿಕ್ರಿ ಪ್ರತಿಯನ್ನು ಆಯಾ ದಿವಸವೇ ಕೊಡುವುದು, ತಪ್ಪಿದಲ್ಲಿ ಎರಡು ಅಥವಾ ಮೂರು ದಿವಸಗಳೊಳಗಾಗಿ ತಡಮಾಡದೆ ನೀಡುವುದು. ಇಲ್ಲದಿದ್ದಲ್ಲಿ ಆದೇಶ ಘೋಷಿಸಿದ್ದಕ್ಕೆ ಬೆಲೆ ಇಲ್ಲದಂತಾಗುತ್ತದೆ, ಅಂದರೆ ಆದೇಶ ಹೊರಡಿಸಿ ತಿಂಗಳಾದರೂ ಆದೇಶ ಪ್ರತಿ ಲಭ್ಯವಿಲ್ಲವೆಂದರೇ ಅದರ ಪ್ರಾಮುಖ್ಯತೆ ಮತ್ತು ಮಹತ್ವ ಕಳೆದುಕೊಳ್ಳುತ್ತದೆ.
11. ದಾವೆಯಲ್ಲಿ ಕೋರಿರುವ ಬಡ್ಡಿ ಹಾಗೂ ಸುಸ್ತಿ ಬಡ್ಡಿ ದರವನ್ನು ಸಾಲ ಮಂಜೂರಾತಿ ಆದೇಶದಂತೆ ಪರಿಗಣಿಸುವುದು. ಆದರೆ ನ್ಯಾಯಾಲಯದ ವೆಚ್ಚ (Cost) ದ ಮೇಲೆ ಬಡ್ಡಿ ದರ ಶೇ.6% ಮೀರುವಂತಿಲ್ಲ.
12. ಅವಾರ್ಡ್ / ಆದೇಶ / ಡಿಕ್ರಿ ಮೊತ್ತ ಪೂರ್ಣ ತೀರುವಳಿ ಆದಲ್ಲಿ ಅಮಲ್ಜಾರಿ (Execution Petition Order) ಪಡೆಯುವ ಅಗತ್ಯವಿರುವುದಿಲ್ಲ. ಒಂದು ಪಕ್ಷ ಪೂರ್ಣ ಮೊತ್ತಕ್ಕೆ ಅವಾರ್ಡ್ / ಆದೇಶ / ಡಿಕ್ರಿಯಾಗಿದ್ದರೂ ಸಹ

7ನೇ ಪುಟಕ್ಕೆ...

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ನಮ್ಮ ಉರಿನ ಪ್ರಾಥಮಿಕ ಭೂಅಭಿವೃದ್ಧಿ ಬ್ಯಾಂಕು (PLD Bank) ನಮ್ಮ ಬ್ಯಾಂಕಿನಿಂದ ಆರ್ಥಿಕ ಸಹಾಯ ಕೋರಿದೆ. ನಾವು ಅವರಿಗೆ ಸಾಲ ನೀಡಬಹುದೇ?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಮಂಗಳೂರು.

ಉತ್ತರ : ನಿಮಗೆ ತಿಳಿದಿರುವಂತೆ ಪಟ್ಟಣ ಸಹಕಾರ ಬ್ಯಾಂಕುಗಳು ತಮ್ಮ ಸದಸ್ಯರಿಗೆ ಮಾತ್ರ ಸಾಲ ನೀಡಬಹುದು. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಕಲಂ 56(5)ರ ರೀತ್ಯಾ ಪಟ್ಟಣ ಸಹಕಾರ ಬ್ಯಾಂಕುಗಳು ಇತರ ಸಹಕಾರ ಸಂಘಗಳನ್ನು ತಮ್ಮ ಸದಸ್ಯರನ್ನಾಗಿ ಮಾಡುವಂತಿಲ್ಲ. ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕು ಸಹಕಾರ ಕಾಯ್ದೆಯಡಿ ನೋಂದಾಯಿಸಲ್ಪಟ್ಟಿರುವುದರಿಂದ ಅದನ್ನು ನಿಮ್ಮ ಬ್ಯಾಂಕಿನ ಸದಸ್ಯರನ್ನಾಗಿ ಮಾಡುವಂತಿಲ್ಲ. ಆದ್ದರಿಂದ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕಿಗೆ ಪಟ್ಟಣ ಸಹಕಾರ ಬ್ಯಾಂಕುಗಳು ಸಾಲ ನೀಡುವಂತಿಲ್ಲ.

ಸುಸ್ತಿ ಅಸಲು ಮತ್ತು ಬಡ್ಡಿ ಕಂತುಗಳನ್ನು ಪಾವತಿಸಿ Up to date ಮಾಡಿದ್ದಲ್ಲಿ, ಅಮಲ್ಟಾರಿ (E.P) ಸದ್ಯಕ್ಕೆ ಪಡೆಯುವ ಅವಶ್ಯವಿರುವುದಿಲ್ಲ. ಆದರೆ, ಸುಸ್ತಿ ಅಸಲು ಮತ್ತು ಬಡ್ಡಿ ಕಂತುಗಳನ್ನು Up to date ಮಾಡಲು ತಪ್ಪಿದಲ್ಲಿ ತಕ್ಷಣವೇ ವಸೂಲಾಧಿಕಾರಿಯವರಲ್ಲಿ ಅಮಲ್ಟಾರಿಯನ್ನು ಕಲಂ 101ರಡಿಯಲ್ಲಿ ಪೂರ್ಣ ಮೊತ್ತಕ್ಕೆ ಪಡೆಯುವುದು ಕಡ್ಡಾಯವಾಗಿದೆ.

13. ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 101ರಡಿಯಲ್ಲಿ ಹಾಗೂ ನಿಯಮ 34 ರಿಂದ 38ರಲ್ಲಿನ ಅಂಶಗಳನ್ನು ಅನುಸರಿಸಿ ಅಮಲ್ಟಾರಿ ಆದೇಶವನ್ನು ಜಾರಿಗೊಳಿಸಿ ಚರ ಮತ್ತು ಸ್ಥಿರಾಸ್ತಿಗಳನ್ನು ಬಹಿರಂಗ ಹರಾಜು ಮಾಡುವ ಮೂಲಕ ಸಾಲ ವಸೂಲಿ ಮಾಡಿಕೊಳ್ಳಬಹುದಾಗಿದೆ. ಮಾರಾಟಾಧಿಕಾರಿಯಾಗಿರುವವರು ಅಮಲ್ಟಾರಿ ಜಾರಿಗೊಳಿಸುವಾಗ ನಿಯಮ 35, 36, 37 ಮತ್ತು 38ಗಳನ್ನು ಚಾಚು ತಪ್ಪದೆ ಪಾಲಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಮೇಲ್ನುವು ಅರ್ಜಿಯ ವಿಚಾರಣೆ ವೇಳೆ ಪೂರ್ಣ ಹರಾಜು ಪ್ರಕ್ರಿಯೆ ಅನುರ್ಜಿತವಾಗುತ್ತದೆ. ಕೆಲವೊಮ್ಮೆ ಉಚ್ಚನ್ಯಾಯಾಲಯದಿಂದ ದಂಡ ಮತ್ತು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಮಾರಾಟಾಧಿಕಾರಿ ಚರ ಮತ್ತು ಸ್ಥಿರಾಸ್ತಿಗಳ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಸಕಾರಣವಿಲ್ಲದೇ ಪದೇ, ಪದೇ ಮುಂದೂಡಬಾರದು.

14. ಅಮಲ್ಟಾರಿ ಅರ್ಜಿಯನ್ನು ಕೆಲವೊಮ್ಮೆ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 101 ಹಾಗೂ ನಿಯಮ 31(7) (b) ರಡಿಯಲ್ಲಿ ವಸೂಲಾಧಿಕಾರಿಯವರ / ನಿಬಂಧಕರ ಪ್ರಮಾಣ ಪತ್ರದೊಂದಿಗೆ ಸಿವಿಲ್ ನ್ಯಾಯಾಲಯದಲ್ಲಿ ಜಾರಿ ಆದೇಶ ಪಡೆದು ಅಮಲ್ಟಾರಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಈ ವಿಧಾನವನ್ನು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಹಕಾರ ಸಂಘ ಮತ್ತು ಬ್ಯಾಂಕ್‌ಗಳು ಅನುಸರಿಸುತ್ತಿವೆ.

15. ಸಹಕಾರ ಬ್ಯಾಂಕ್‌ಗಳಿಗೆ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳಲ್ಲಿ ಸಾಲ ವಸೂಲಾತಿಗೆ ಅವಕಾಶವಿದ್ದರೂ ಸಹ, ಸರ್ವೇಸಿ ಕಾಯ್ದೆಯಡಿಯಲ್ಲಿ

02. ನಮ್ಮ ಬ್ಯಾಂಕು ಕಳೆದ 114 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ತನ್ನ ಲಾಭಾಂಶದಲ್ಲಿ ಷೇರುದಾರರಿಗೆ ನಿರಂತರವಾಗಿ ಲಾಭಾಂಶವನ್ನು ಈ ತನಕ ನೀಡಿದ್ದು, ಕಳೆದ 2019-20ನೇ ಸಾಲಿನಲ್ಲಿ ದೇಶಾದ್ಯಂತ ಕರೋನಾ ಮಹಾಮಾರಿಯಿಂದಾದ ಸಂಕಟದಿಂದಾಗಿ ರಿಜರ್ವ್ ಬ್ಯಾಂಕಿನ ನಿರ್ದೇಶನದಂತೆ ಆ ವರ್ಷ ಷೇರುದಾರರಿಗೆ ಲಾಭಾಂಶ ನೀಡಿರುವುದಿಲ್ಲ. ಆದ್ದರಿಂದ ಷೇರುದಾರರು ನಿರಂತರವಾಗಿ ತಮ್ಮ ಲಾಭಾಂಶವನ್ನು ನೀಡುವಂತೆ ಕೇಳುತ್ತಿದ್ದಾರೆ ಮತ್ತು ಬ್ಯಾಂಕು ಕೂಡ ಬಾಕಿ ಇಟ್ಟಿದ್ದ 2019-20ನೇ ಸಾಲಿನ ಲಾಭಾಂಶವನ್ನು ನೀಡಲು ತಯಾರಿದೆ. ಆದ್ದರಿಂದ, ರಿಜರ್ವ್ ಬ್ಯಾಂಕಿನೊಂದಿಗೆ ಸಂಪರ್ಕಿಸಿ ಸೂಕ್ತ ಮಾರ್ಗದರ್ಶನ ನೀಡಿ.

– ಪಟ್ಟಣ ಸಹಕಾರ ಬ್ಯಾಂಕ್ ಲಿ., ದಕ್ಷಿಣ ಕನ್ನಡ.

ಉತ್ತರ : ಕರೋನ ಮಹಾಮಾರಿಯಿಂದ ಬ್ಯಾಂಕುಗಳಿಗೆ ಆಗಬಹುದಾದ ನಷ್ಟವನ್ನು ಭರಿಸಲು ಸಂಪನ್ಮೂಲಗಳನ್ನು ಕಾಪಾಡಲೋಸುಗ ರಿಜರ್ವ್ ಬ್ಯಾಂಕು 2019-20ರ ಸಾಲಿನ ಲಾಭಾಂಶವನ್ನು ವಿತರಿಸದಿರಲು ಎಲ್ಲಾ ಬ್ಯಾಂಕುಗಳಿಗೆ ನಿರ್ದೇಶನ ನೀಡುತ್ತಿತ್ತು. ಇದುವರೆಗೆ, ಭಾರತೀಯ ರಿಜರ್ವ್ ಬ್ಯಾಂಕು ಯಾವುದೇ ಬ್ಯಾಂಕಿಗೆ 2019-20ರ ಸಾಲಿನ ಲಾಭಾಂಶವನ್ನು ವಿತರಿಸಲು ಪರವಾನಗಿ ನೀಡಿಲ್ಲ. ನೀವು ಈಗಾಗಲೇ ರಿಜರ್ವ್ ಬ್ಯಾಂಕಿಗೆ ಮನವಿ ಸಲ್ಲಿಸಿರುವುದರಿಂದ ಉತ್ತರಕ್ಕಾಗಿ ಕಾಯಿರಿ.

ಶೀಘ್ರ ಕ್ರಮವಿಡಬಹುದಾಗಿದೆ.

16. ಅಮಲ್ಟಾರಿ ಆದೇಶವಿದ್ದಲ್ಲಿ, ಅದನ್ನು 12 ವರ್ಷಗಳ ಅವಧಿಯೊಳಗೆ ಪೂರ್ಣಗೊಳಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಆದರೆ, 12 ವರ್ಷಗಳ ಕಾಲ ಬಾಕಿ ಇಟ್ಟುಕೊಂಡಲ್ಲಿ ಅದಕ್ಕೆ ಅರ್ಥವಿಲ್ಲದಂತಾಗುತ್ತದೆ. ಅದಕ್ಕೋಸ್ಕರ ಅಮಲ್ಟಾರಿಗಳನ್ನು ವರ್ಷವಾರು ಹಾಗೂ ಉದ್ದೇಶವಾರು ವರ್ಗೀಕರಿಸಿ ಮೂರರಿಂದ ಐದು ವರ್ಷಗಳೊಳಗಿನವುಗಳನ್ನು ಪ್ರಥಮ ಆದ್ಯತೆ ಮೇಲೆ ನಂತರ ಒಂದರಿಂದ ಮೂರು ವರ್ಷಗಳೊಳಗಿನವುಗಳನ್ನು ನಂತರದ ಆದ್ಯತೆ ಮೇಲೆ ಇತ್ಯರ್ಥಗೊಳಿಸಲು ಗಮನವಹಿಸುವುದು ಸಮಂಜಸವಾಗಿದೆ.

ಒಟ್ಟಾರೆ, ಸುಸ್ತಿಸಾಲ ಪ್ರಕರಣಗಳನ್ನು ಕಾನೂನು ಕ್ರಮಗಳಾದ ದಾವೆ ಹಾಗೂ ಅಮಲ್ಟಾರಿಗಳಿಗೆ ಒಳಪಡಿಸಿ ಅವುಗಳನ್ನು ಜಾರಿಗೊಳಿಸುವುದರ ಮೂಲಕ ಅನುತ್ಪಾದಕ (NPA) ಆಸ್ತಿಯನ್ನು ಶೂನ್ಯ ಪ್ರಮಾಣಕ್ಕೆ ತಂದಲ್ಲಿ ಮಾತ್ರ ಸುಸ್ತಿ ಸಬಲತೆಯಿಂದ ಕೂಡಿರಲು ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ, ಬ್ಯಾಂಕ್ ಎನ್.ಪಿ.ಎ ಪ್ರಮಾಣ ಆರ್.ಬಿ.ಐ ನಿಗದಿಗಿಂತ ಮೀರಿದಲ್ಲಿ, ಲಾಭಗಳಿಸಿದ್ದರೂ ಲಾಭಾಂಶ ಘೋಷಿಸಲು ಆರ್.ಬಿ.ಐ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಬ್ಯಾಂಕ್ ಕ್ರೋಢೀಕೃತ ನಷ್ಟದಲ್ಲಿದ್ದರೆ, ಶಾಖೆಗಳನ್ನು ತೆರೆಯಲು ಆರ್.ಬಿ.ಐ ಅನುಮತಿಸುವುದಿಲ್ಲ. ಆಸ್ತಿ-ಜವಾಬ್ದಾರಿ ತಃಖ್ತೆ ಸಕಾರಾತ್ಮಕವಾಗಿರದೆ, ನಕಾರಾತ್ಮಕವಾಗುತ್ತದೆ.

ಬ್ಯಾಂಕಿನ ಮೂಲಭೂತ ಸೌಕರ್ಯಗಳ ಅಳವಡಿಕೆಗೆ ಅಡ್ಡಿಯಾಗುತ್ತದೆ. CRAR ಪ್ರಮಾಣ ಕುಂಠಿತವಾಗುತ್ತದೆ. ಸದಸ್ಯರ ಹಾಗೂ ಸಾರ್ವಜನಿಕರ ವಿಶ್ವಾಸ ಮತ್ತು ನಂಬಿಕೆಗೆ ಬ್ಯಾಂಕ್ ಅನರ್ಹವಾಗುತ್ತದೆ. ಆದಕಾರಣ, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ನಿರಂತರವಾಗಿ ಸುಸ್ತಿ ಪ್ರಕರಣಗಳು ಎನ್.ಪಿ.ಎ ವರ್ಗಕ್ಕೆ ಜಾರಿಹೋಗದಂತೆ ತೀವ್ರ ಎಚ್ಚರಿಕೆ ವಹಿಸುವುದು ಅವಶ್ಯಕವಿರುತ್ತದೆ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ರಮೇಶ್ ನಾಯಕ್ ಅವರು ತಮ್ಮ 13 ಎಕರೆ ಜಮೀನಿನಲ್ಲಿ 1,634 ವಿವಿಧ ಬಗೆಯ ಹಣ್ಣಿನ ಮರಗಳನ್ನು ಬೆಳೆದು ಸಮೃದ್ಧ ಇಳುವರಿ ಪಡೆದು, ವಾರ್ಷಿಕ ಒಂದು ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸಿ, ಕೇಂದ್ರ ಸರ್ಕಾರದ ಬಿಲಿಯನೇರ್ ರೈತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
- ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. 1938ರಲ್ಲಿ ದಕ್ಷಿಣ ಕನ್ನಡದ ಬೆಳ್ಳಂಗಡಿಯಲ್ಲಿ ಜನಿಸಿದ್ದ ಲೀಲಾವತಿ ಅವರು 50 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು.
- ಕರ್ನಾಟಕದ ಹೆಮ್ಮೆ, ಐತಿಹಾಸಿಕ ಮೈಸೂರು ಸ್ಯಾಂಡಲ್ ಸೋಪ್ ಮೊಟ್ಟ ಮೊದಲ ಬಾರಿಗೆ ಈ ವರ್ಷದ ನವೆಂಬರ್‌ನಲ್ಲಿ ಮಾಸಿಕ ಉತ್ಪಾದನೆ 4,144 ಮೆಟ್ರಿಕ್ ಟನ್ ದಾಟಿದ್ದು, ಉತ್ತಮವಾಗಿ ಮಾರಾಟವಾಗುತ್ತಿದ್ದು, ರೂ. 133 ಕೋಟಿಗೂ ಅಧಿಕ ವಹಿವಾಟು ನಡೆಸಿದೆ.
- ಸ್ಟೇನ್ ದೇಶದಲ್ಲಿ ಇತ್ತೀಚೆಗೆ ನಡೆದ ಲೊಬ್ರೆಗಟ್ ಚೆಸ್ ಆಟದಲ್ಲಿ ಭಾರತದ

- ಚೆಸ್ ಆಟಗಾರ್ತಿ ವೈಶಾಲಿ ರಮೇಶ್ ಬಾಬು ಅವರು ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಪಡೆಯುವ ಮೂಲಕ ದೇಶದ ಮೂರನೇ ಮಹಿಳಾ ಆಟಗಾರ್ತಿ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.
- ವಿವಾಹಿತ ಪುತ್ರಿಯರು ಕೂಡ ತಂದೆಯ ಕುಟುಂಬದ ಕಡೆಯಿಂದ ಅನುಕಂಪದ ಆಧಾರದ ಮೇಲೆ ರಾಜ್ಯ ಸರ್ಕಾರಿ ಉದ್ಯೋಗವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಕಲ್ಕತ್ತಾ ಹೈಕೋರ್ಟ್ ತೀರ್ಮಾನ ನೀಡಿದೆ.
- ಸ್ವೀಕರ್ ಯು.ಟಿ ಖಾದರ್ ಅವರು ವಿಧಾನಮಂಡಲ ಅಧಿವೇಶನಕ್ಕೆ ನಿಗದಿತ ಸಮಯಕ್ಕೆ ಹಾಜರಾಗುವ ಶಾಸಕರಿಗೆ ರಾಷ್ಟ್ರ ಹಾಗೂ ರಾಜ್ಯ ಸರ್ಕಾರದ ಲಾಂಛನ ಹೊಂದಿರುವ ಟೀ ಕಪ್ ಹಾಗೂ ಸಾಸರ್ ಬಹುಮಾನ ನೀಡುವ ಘೋಷಣೆ ಪರಿಣಾಮಕಾರಿ ಎನಿಸಿದೆ.
- ಗುಜರಾತ್‌ನಲ್ಲಿ ಈ ಹಿಂದೆ ನಕಲಿ ಸರ್ಕಾರಿ ಕಚೇರಿಗಳನ್ನು ಸ್ಥಾಪಿಸಿ ಜನರನ್ನು ವಂಚಿಸುತ್ತಿರುವ ಘಟನೆ ಬೆಳಕಿಗೆ ಬಂದಿತ್ತು. ಈಗ ಮೊರ್ಬಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಕಲಿ ಟೋಲ್ ಪ್ಲಾಜಾ ನಿರ್ಮಿಸಿ, ನಿತ್ಯ ಸಾವಿರಾರು ರೂಪಾಯಿ ವಂಚನೆ ಮಾಡಿದ್ದಾರೆ.

ಹಿ ದು ಗ ರ ಅ ನಿ ಸಿ ಕೆ . . .



ತುರ್ತು ಕ್ರಮ ತೆಗೆದುಕೊಳ್ಳಬೇಕಿದೆ : ಸೈಬರ್ ಖದೀಮರು ನಮ್ಮ ಆಧಾರ್ ಕಾರ್ಡ್‌ನ ಬೆರಳಚ್ಚು ಹ್ಯಾಕ್ ಮಾಡಿ ಬ್ಯಾಂಕ್ ಖಾತೆಗಳಿಂದ ಹಣ ದೋಚುತ್ತಿದ್ದಾರೆ ಎನ್ನುವ ಸುದ್ದಿ ಆತಂಕ ಉಂಟು ಮಾಡಿದೆ. ನಾವು ಬ್ಯಾಂಕಿಗೆ ನೀಡಿರುವ ಇ-ಕೆವೈಸಿ ಬಯೋಮೆಟ್ರಿಕ್ ಮಾಹಿತಿ ಈ ಖದೀಮರ ಕೈ ಸೇರಲು ಹೇಗೆ ಸಾಧ್ಯವಾಯಿತು ಎನ್ನುವುದು ಅರ್ಥವಾಗುತ್ತಿಲ್ಲ. ಕೂಡಲೆ ಖದೀಮರು ಹ್ಯಾಕ್ ಮಾಡಲು ಸಾಧ್ಯವಿಲ್ಲದ ಹಾಗೆ ತುರ್ತು ಕ್ರಮ ತೆಗೆದುಕೊಳ್ಳಬೇಕಿದೆ.

▶▶ ಸತೀಶ್ ಕುಲಕರ್ಣಿ, ಹಾವೇರಿ

ಅಂಗೈನಲ್ಲಿ ಅರಮನೆ : ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 2023-24ರ ಏಪ್ರಿಲ್ ಅಕ್ಟೋಬರ್ ಅವಧಿಗೆ ಬಜೆಟ್ ಅಂದಾಜಿನ ಶೇ.45ರಷ್ಟು ಆಗಿದೆ ಎಂದು ಲೆಕ್ಕಪತ್ರಗಳ ಮಹಾನಿಯಂತ್ರಕರು (ಸಿಜಿಎ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳೇ ಹೇಳುತ್ತಿವೆ. ಇದರರ್ಥ 2023-24ಕ್ಕೆ ವಿತ್ತೀಯ ಕೊರತೆ ರೂ.17.86 ಲಕ್ಷ ಕೋಟಿ ಮೀರಲಿದೆ ಎಂದಾಗುತ್ತದೆ. ಮುಂದಿನ ಬಜೆಟ್‌ನಲ್ಲಿ ವಿತ್ತ ಸಚಿವ ಅಂಗೈನಲ್ಲಿ ಅರಮನೆ ತೋರಿಸಬೇಕಷ್ಟೇ!

▶▶ ನಾರಾಯಣ ಆಚಾರ್, ರಾಯಚೂರು

ಸಂಪಾದಕರು :

ಪುಂಡಲೀಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.

Published at : # 132, K.H. Road, Bangalore - 560027.

Printed at : Navarathna Printers, # 35, 3rd Cross, Sudhamanagar, Bangalore – 560027.